



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಮಂಗಳವಾರ, ೧೩, ಮೇ, ೨೦೨೫(ವೈಶಾಖ, ೨೩, ಶಕವರ್ಷ, ೧೯೪೭) BENGALURU, TUESDAY, 13, MAY, 2025(VAISHAKHA, 23, SHAKAVARSHA, 1947)	ಸಂ. ೨೭೭ No. 277
------------------------	---------------------------------------------------------------------------------------------------------------------------------	--------------------

## GOVERNMENT OF KARNATAKA

No. FD 4 PES 2025

Karnataka Government Secretariat  
Vidhana Soudha,  
Bengaluru, dated: 13<sup>th</sup> May 2025

### NOTIFICATION

Whereas the draft of the following rules further to amend the Karnataka Excise (Excise Duties and Fees) Rules, 1968, was published as required by sub-section (1) of Section 71 of the Karnataka Excise Act, 1965 (Karnataka Act 21 of 1966) in Notification No: FD 4 PES 2025, dated: 29.04.2025 in Part-IV A of the Karnataka Gazette (Extraordinary) No.248 dated: 29.04.2025 inviting objections and suggestions from all persons likely to be affected within seven days from the date of its publication in the official Gazette.

And, whereas the said Gazette was made available to the public on 29<sup>th</sup> April, 2025.

And, whereas objections and suggestions received in respect of the said draft have been considered by the State Government.

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, namely:-

### RULES

1. **Title and commencement**:- (1) These rules may be called the Karnataka Excise (Excise Duties and Fees) (Second Amendment) Rules, 2025.

(೧)

(2) They shall come into force with effect from the 15<sup>th</sup> day of May, 2025.

**2. Amendment of Schedule-D :-** In the Karnataka Excise (Excise Duties and Fees) Rules, 1968 (hereinafter referred to as the 'said rules'), in Schedule-D-

(i) for Serial Number I and the entries relating thereto, the following shall be substituted, namely:-

Sl No	Name of the Article	Declared price range per case containing 8.64/9/12 Bulk litres of liquor		Rate of Additional Excise Duty/Additional Countervailing Duty per B.L. of 25° UP	
I	Brandy, Whisky, Gin, Rum and such other liquors, but not including Beer, Wine, Toddy and Fenny	From	To	(1) Manufactured in Karnataka and when issued to a Distributor Licensee under the Karnataka Excise (Sale of Indian and Foreign Liquors) Rules, 1968, for the purpose of sale within Karnataka but excluding the liquor issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or (2) Manufactured in other States in India and when imported into Karnataka State by a Distributor Licensee.	(1) Manufactured in Karnataka:  (i) when issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or  (ii) when issued for export to licensees outside Karnataka but within India by way of sale or stock transfer;  or (2) Manufactured in other States in India and when imported into Karnataka by a Licensee holding the Military Canteen Stores Bonded Warehouse Licence.
		Rs. Ps.	Rs. Ps.	Rs. Ps.	Rs.Ps.
01		000.00	470.00	297.00	1.00
02		471.00	520.00	367.00	1.25
03		521.00	570.00	461.00	1.45
04		571.00	650.00	553.00	1.95
05		651.00	750.00	620.00	2.25
06		751.00	900.00	770.00	2.50
07		901.00	1050.00	870.00	2.75
08		1051.00	1300.00	970.00	3.00
09		1301.00	1800.00	1200.00	3.10

10		1801.00	2500.00	1400.00	3.25
11		2501.00	5000.00	1600.00	3.35
12		5001.00	8000.00	2000.00	3.50
13		8001.00	12500.00	2400.00	3.70
14		12501.00	15000.00	2600.00	3.70
15		15001.00	20000.00	2800.00	3.70
16		20001.00	above	3000.00	3.70

(ii) for Serial Number II and the entries relating thereto, the following shall be substituted, namely:-

Sl No	Name of the Article	Declared price range per case containing 7.8/7.92/12 Bulk litres of Beer	Rate of Additional Excise Duty/Additional Countervailing Duty per Bulk litre		
II	Beer (bottled)		(1) Manufactured in Karnataka and when issued to a Distributor Licensee under the Karnataka Excise (Sale of Indian and Foreign Liquors) Rules, 1968, for the purpose of sale within Karnataka but excluding the Beer issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or (2) Manufactured in other States in India and when imported into Karnataka State by a Distributor Licensee.	(1) Manufactured in Karnataka: (i) when issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or (ii) when issued for export to licensees outside Karnataka but within India by way of sale or stock transfer;  or (2) Manufactured in other States in India and when imported into Karnataka by a Licensee holding the Military Canteen Stores Bonded Warehouse Licence.	
		<b>In rupees</b>	<b>In percentage/In rupees</b>	<b>In rupees</b>	
1		300-00 and above	200% of Declared Price	2-00	

By Order and in the name  
of the Governor of Karnataka,

**Sd/-**

(Bhimappa P. Ajoor)  
Under Secretary to Government,  
Finance Department (Excise)

### ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 4 ಪಿಇಎಸ್ 2025

ಕರ್ನಾಟಕ ಸರ್ಕಾರದ ಸಚಿವಾಲಯ  
ವಿಧಾನ ಸೌಧ,  
ಬೆಂಗಳೂರು, ದಿನಾಂಕ:13ನೇ ಮೇ 2025

### ಅಧಿಸೂಚನೆ

ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಕರಡನ್ನು, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ (1) ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅಧಿಸೂಚನೆ ಸಂಖ್ಯೆ: ಆಇ 4 ಪಿಇಎಸ್ 2025 ರ ದಿನಾಂಕ: 29.04.2025 ನ್ನು ಕರ್ನಾಟಕ ರಾಜ್ಯ ಪತ್ರ ಭಾಗ-IV ಎ ಸಂಖ್ಯೆ: 248, ದಿನಾಂಕ: 29.04.2025 ರಲ್ಲಿ ಅವುಗಳನ್ನು ಪ್ರಕಟಿಸಿದ ಏಳು ದಿನಗಳೊಳಗಾಗಿ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ.

ಮತ್ತು, ಸದರಿ ರಾಜ್ಯ ಪತ್ರವನ್ನು ದಿನಾಂಕ: 29.04.2025 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ.

ಮತ್ತು, ಸದರಿ ಕರಡಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಸ್ವೀಕರಿಸಿ ಪರಿಗಣಿಸಿರುವುದರಿಂದ.

ಈಗ, ಆದ್ದರಿಂದ, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-

### ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ಎರಡನೇ ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಅವು, 15ನೇ ಮೇ 2025 ರಿಂದ ಜಾರಿಗೆ ಬರತಕ್ಕದ್ದು.

2. ಅನುಸೂಚಿ-ಡಿ ಯ ತಿದ್ದುಪಡಿ:- ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರ ಅನುಸೂಚಿ-ಡಿ ನಲ್ಲಿ,

(i) ಕ್ರಮ ಸಂಖ್ಯೆ I ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

ಕ್ರ.ಸಂ.	ಪದಾರ್ಥದ ಹೆಸರು	ಮದ್ಯ 8.64/9/12 ಬಲ್ಕ ಲೀಟರುಗಳನ್ನು ಒಳಗೊಂಡ ಪ್ರತಿಯೊಂದು ಪೆಟ್ಟಿಗೆಗೆ ನಿರ್ದಿಷ್ಟಪಡಿಸಿದ ಘೋಷಿತ ದರ	25° UP ವರೆಗಿನ ಪ್ರತಿಯೊಂದು BL ಲೀಟರಿನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ		
I	ಬ್ರಾಂಡಿ, ವಿಸ್ಕಿ, ಜಿನ್, ರಮ್ ಮತ್ತು ಅಂಥ ಇತರ ಮದ್ಯಗಳು, ಆದರೆ, ಬಿಯರ್, ವೈನ್, ಸೇಂದಿ ಮತ್ತು ಫೆನ್ನಿಗಳನ್ನು ಒಳಗೊಳ್ಳುವುದಿಲ್ಲ	ಇಂದ	ವರೆಗೆ	<p>(1) ಕರ್ನಾಟಕದಲ್ಲಿ ಉತ್ಪಾದಿಸಿದ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 ರ ಮೇರೆಗೆ ಡಿಸ್ಟಿಬ್ಯೂಟರ್ ಲೈಸೆನ್ಸ್ ದಾರನಿಗೆ ಲೈಸೆನ್ಸ್‌ನ್ನು ನೀಡಿದಾಗ ಆದರೆ, ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೇನಾ ಪಡೆ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ ಮದ್ಯಗಳನ್ನು ಹೊರತುಪಡಿಸಿ;</p> <p>ಅಥವಾ</p> <p>(2) ಭಾರತದಲ್ಲಿ ಇತರ ರಾಜ್ಯಗಳಲ್ಲಿ ಉತ್ಪಾದಿಸಿದ ಮತ್ತು ಡಿಸ್ಟಿಬ್ಯೂಟರ್ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.</p>	<p>(1) ಕರ್ನಾಟಕದಲ್ಲಿ ಉತ್ಪಾದಿಸಿದ:</p> <p>(i) ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೇನಾ ಪಡೆ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ; ಅಥವಾ</p> <p>(ii) ಕರ್ನಾಟಕದ ಹೊರಗೆ ಆದರೆ, ಮಾರಾಟ ಅಥವಾ ದಾಸ್ತಾನು ವರ್ಗಾವಣೆಯ ಮೂಲಕ ಭಾರತದೊಳಗಿನ ಲೈಸೆನ್ಸ್‌ದಾರರಿಗೆ ರಫ್ತು ಮಾಡುವಾಗ;</p> <p>ಅಥವಾ</p> <p>(2) ಭಾರತದಲ್ಲಿ ಇತರ ರಾಜ್ಯಗಳಲ್ಲಿ ಉತ್ಪಾದಿಸಿದ ಮತ್ತು ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಹೊಂದಿರುವ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.</p>
		ರೂ. ಪೈ.	ರೂ. ಪೈ.	ರೂ. ಪೈ.	ರೂ. ಪೈ.
01		000.00	470.00	297.00	1.00
02		471.00	520.00	367.00	1.25
03		521.00	570.00	461.00	1.45
04		571.00	650.00	553.00	1.95
05		651.00	750.00	620.00	2.25
06		751.00	900.00	770.00	2.50
07		901.00	1050.00	870.00	2.75
08		1051.00	1300.00	970.00	3.00
09		1301.00	1800.00	1200.00	3.10
10		1801.00	2500.00	1400.00	3.25
11		2501.00	5000.00	1600.00	3.35
12		5001.00	8000.00	2000.00	3.50
13		8001.00	12500.00	2400.00	3.70
14		12501.00	15000.00	2600.00	3.70

೬

15		15001.00	20000.00	2800.00	3.70
16		20001.00	ಮೇಲ್ಪಟ್ಟು	3000.00	3.70

(ii) ಕ್ರಮ ಸಂಖ್ಯೆ II ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

ಕ್ರ. ಸಂ.	ಪದಾರ್ಥದ ಹೆಸರು	ಬಿಯರ್ 7.8/7.92/12 ಬಲ್ಕ್ ಲೀಟರುಗಳನ್ನು ಒಳಗೊಂಡ ಪ್ರತಿಯೊಂದು ಪೆಟ್ಟಿಗೆಗೆ ನಿರ್ದಿಷ್ಟಪಡಿಸಿದ ಘೋಷಿತ ದರ	ಪ್ರತಿಯೊಂದು ಬಿಎಲ್ ಲೀಟರ್ ನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ	
II	ಬಿಯರ್ (ಬಾಟಲಿಗೆ ತುಂಬಿದ)		(1) ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 ರ ಮೇರೆಗೆ ಡಿಸ್ಟಿಬ್ಯೂಟರ್ ಲೈಸೆನ್ಸ್‌ದಾರನಿಗೆ ಲೈಸೆನ್ಸ್ ನ್ನು ನೀಡಿದಾಗ ಆದರೆ, ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೈನಿಕ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ ಬಿಯರ್ ನ್ನು ಹೊರತುಪಡಿಸಿ; ಅಥವಾ (2) ಭಾರತದಲ್ಲಿ ಇತರೆ ರಾಜ್ಯಗಳಲ್ಲಿ ತಯಾರಿಸಿದ ಮತ್ತು ಡಿಸ್ಟಿಬ್ಯೂಟರ್ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.	(1) ಕರ್ನಾಟಕದಲ್ಲಿ ತಯಾರಿಸಿದ: (i) ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೈನಿಕ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ; ಅಥವಾ (ii) ಕರ್ನಾಟಕದ ಹೊರಗೆ ಆದರೆ, ಮಾರಾಟ ಅಥವಾ ಸರಕಿನ ವರ್ಗಾವಣೆಯ ಮೂಲಕ ಭಾರತದೊಳಗೆ ಲೈಸೆನ್ಸ್‌ದಾರನಿಗೆ ರಫ್ತು ಮಾಡಲು ನೀಡಿದಾಗ; ಅಥವಾ (2) ಭಾರತದ ಇತರೆ ರಾಜ್ಯಗಳಲ್ಲಿ ತಯಾರಿಸಿದ ಮತ್ತು ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಹೊಂದಿರುವ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.
		ರೂಪಾಯಿಗಳಲ್ಲಿ	ಶೇಕಡವಾರು/ ರೂಪಾಯಿಗಳಲ್ಲಿ	ರೂಪಾಯಿಗಳಲ್ಲಿ
1.		300-00 ಮತ್ತು ಮೇಲ್ಪಟ್ಟು	ಘೋಷಿತ ದರದ ಶೇ.200 ರಷ್ಟು	2-00

ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ,  
ಸಹಿ/-  
(ಭೀಮಪ್ಪ ಪ. ಅಜೂರ್)  
ಸರ್ಕಾರದ ಅಧೀನ ಕಾರ್ಯದರ್ಶಿ,  
ಆರ್ಥಿಕ ಇಲಾಖೆ (ಅಬಕಾರಿ)